

SHARE YOUR EXPERIENCE

ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ

OFFICE USE

IP No.:

OP No.:



SRI DHARMASTHALA MANJUNATHESHWARA HOSPITAL, UJIRE

ಒಳರೋಗಿ ಅನುಭವ ಪತ್ರ / IN PATIENT FEED BACK FORM

ರೋಗಿಯ ಹೆಸರು ಮತ್ತು ವಿಳಾಸ :

Patient Name and Address

ಶ್ರೀಮತಿ W/O ಅಶೋಕ

ದೂರವಾಣಿ ಸಂಖ್ಯೆ / Phone Number :

ಪ್ರವೇಶದ ದಿನಾಂಕ / Admission Date

21/4/2022

ಎಸ್.ಡಿ.ಎಂ. ಆಸ್ಪತ್ರೆಯನ್ನು ಆಯ್ಕೆ ಮಾಡಿರುವುದಕ್ಕಾಗಿ ನಾವು ನಿಮಗೆ ಧನ್ಯವಾದ ಸಲ್ಲಿಸುತ್ತೇವೆ ಮತ್ತು ಆರೋಗ್ಯ/ಅಧ್ಯಾಪನೆಯ ಗಳಿಕೆಗೆ ಉತ್ತಮ ಆರೋಗ್ಯ ಸೇವೆ ನೀಡಲು ಸಹಾಯವಾಗುತ್ತದೆ.

We thank you for choosing SDM Hospital, Your thoughts & comments are important to us to provide excellence in health care

ವೈದ್ಯಕೀನ ಸೇವೆಯ ಬಗ್ಗೆ

Consultation Doctors Service

ಅತ್ಯುತ್ತಮ
Excellent

ಉತ್ತಮ
Good

ತೃಪ್ತಿಕರ
Satisfied

ಕನಿಷ್ಠ
Poor

Please describe/comment:

ರೋಗಕ್ಕೆ ಕೊಟ್ಟ ಚಿಕಿತ್ಸೆಯಿಂದ ಅನುಕೂಲ
Relief from the treatment
given to the disease

ಅತ್ಯುತ್ತಮ
Excellent

ಉತ್ತಮ
Good

ತೃಪ್ತಿಕರ
Satisfied

ಕನಿಷ್ಠ
Poor

Please describe/comment:

ತುರ್ತು/ಅಪಘಾತ
Emergency/Casualty

ಅತ್ಯುತ್ತಮ
Excellent

ಉತ್ತಮ
Good

ತೃಪ್ತಿಕರ
Satisfied

ಕನಿಷ್ಠ
Poor

Please describe/comment:

ದಾಡಿಯರ ಸೇವೆಯ ಬಗ್ಗೆ
Nursing Care Service

ಅತ್ಯುತ್ತಮ
Excellent

ಉತ್ತಮ
Good

ತೃಪ್ತಿಕರ
Satisfied

ಕನಿಷ್ಠ
Poor

Please describe/comment:

ಶಸ್ತ್ರ ಚಿಕಿತ್ಸಾ ವಿಭಾಗದ ಸೇವೆ
Operation Theatre Service

ಅತ್ಯುತ್ತಮ
Excellent

ಉತ್ತಮ
Good

ತೃಪ್ತಿಕರ
Satisfied

ಕನಿಷ್ಠ
Poor

Please describe/comment:

ಹರಿಗೆ ವಿಭಾಗದ ಸೇವೆ
Labour Theatre Service

ಅತ್ಯುತ್ತಮ
Excellent

ಉತ್ತಮ
Good

ತೃಪ್ತಿಕರ
Satisfied

ಕನಿಷ್ಠ
Poor

Please describe/comment:

ಆಯಾಸ ಸೇವೆಯ ಬಗ್ಗೆ
House Keeping Service

ಅತ್ಯುತ್ತಮ
Excellent

ಉತ್ತಮ
Good

ತೃಪ್ತಿಕರ
Satisfied

ಕನಿಷ್ಠ
Poor

Please describe/comment:

ಇನ್‌ಶೂರೆನ್ಸ್ ವಿಭಾಗದ ಸೇವೆ
Insurance Department Service

ಅತ್ಯುತ್ತಮ
Excellent

ಉತ್ತಮ
Good

ತೃಪ್ತಿಕರ
Satisfied

ಕನಿಷ್ಠ
Poor

Please describe/comment:

ಸ್ವಾಗತ ಕೇಂದ್ರದ ಸೇವೆ
Reception Counter Service

ಅತ್ಯುತ್ತಮ
Excellent

ಉತ್ತಮ
Good

ತೃಪ್ತಿಕರ
Satisfied

ಕನಿಷ್ಠ
Poor

Please describe/comment:

ಸಾರ್ವಜನಿಕ ಸಂಪರ್ಕ ಅಧಿಕಾರಿ
Public Relationship Officer

ಅತ್ಯುತ್ತಮ
Excellent

ಉತ್ತಮ
Good

ತೃಪ್ತಿಕರ
Satisfied

ಕನಿಷ್ಠ
Poor

Please Describe/comment:

ಔಷಧ ವಿಭಾಗದ ಸೇವೆ
Pharmacy Service

ಅತ್ಯುತ್ತಮ
Excellent

ಉತ್ತಮ
Good

ತೃಪ್ತಿಕರ
Satisfied

ಕನಿಷ್ಠ
Poor

Please describe/comment:

ರಕ್ತ/ಮಲ/ಮೂತ್ರ ಪರೀಕ್ಷಾ
ಕೇಂದ್ರದ ಸೇವೆ

Laboratory Service

Please describe/ವಿವರಿಸಿ:

ಅತ್ಯುತ್ತಮ ಉತ್ತಮ ತೃಪ್ತಿಕರ ಕನಿಷ್ಠ

ಸ್ವಾನಿಂಗ್ ಸೇವೆ
USG Service

Please describe/ವಿವರಿಸಿ:

ಅತ್ಯುತ್ತಮ ಉತ್ತಮ ತೃಪ್ತಿಕರ ಕನಿಷ್ಠ

ಎಕ್ಸ್-ರೇ ವಿಭಾಗದ ಸೇವೆ
X-Ray Service

Please describe/ವಿವರಿಸಿ:

ಅತ್ಯುತ್ತಮ ಉತ್ತಮ ತೃಪ್ತಿಕರ ಕನಿಷ್ಠ

ಸಿ.ಟಿ ಸ್ವಾನಿಂಗ್ ಸೇವೆ
C.T Scanning Service

Please describe/ವಿವರಿಸಿ:

ಅತ್ಯುತ್ತಮ ಉತ್ತಮ ತೃಪ್ತಿಕರ ಕನಿಷ್ಠ

ಇ.ಸಿ.ಜಿ ವಿಭಾಗದ ಸೇವೆ
ECG Service

Please describe/ವಿವರಿಸಿ:

ಅತ್ಯುತ್ತಮ ಉತ್ತಮ ತೃಪ್ತಿಕರ ಕನಿಷ್ಠ

ಫಿಷಿಯೋಟರಾಪಿ ವಿಭಾಗದ ಸೇವೆ
Physiotherapy Service

Please describe/ವಿವರಿಸಿ:

ಅತ್ಯುತ್ತಮ ಉತ್ತಮ ತೃಪ್ತಿಕರ ಕನಿಷ್ಠ

ಒಟ್ಟಾರೆ ಅನುಭವ
Overall Experience

Please describe/ವಿವರಿಸಿ:

ಅತ್ಯುತ್ತಮ ಉತ್ತಮ ತೃಪ್ತಿಕರ ಕನಿಷ್ಠ

ಇತರ ಸೇವೆಗಳ ಬಗ್ಗೆ /Other Services

ಕುಡಿಯುವ ನೀರು/Drinking Water

Please describe/ವಿವರಿಸಿ:

ಅತ್ಯುತ್ತಮ ಉತ್ತಮ ತೃಪ್ತಿಕರ ಕನಿಷ್ಠ

Fan, AC, Lights, Water Facilities
ಫ್ಯಾನ್, ಎ.ಸಿ, ಲೈಟ್ ವ್ಯವಸ್ಥೆ

Please describe/ವಿವರಿಸಿ:

ಅತ್ಯುತ್ತಮ ಉತ್ತಮ ತೃಪ್ತಿಕರ ಕನಿಷ್ಠ

ಶುಚಿತ್ವ/Cleanliness

Please describe/ವಿವರಿಸಿ:

ಅತ್ಯುತ್ತಮ ಉತ್ತಮ ತೃಪ್ತಿಕರ ಕನಿಷ್ಠ

ಕ್ಯಾಂಟೀನ್ /Canteen

Please describe/ವಿವರಿಸಿ:

ಅತ್ಯುತ್ತಮ ಉತ್ತಮ ತೃಪ್ತಿಕರ ಕನಿಷ್ಠ

ಆಂಬುಲೆನ್ಸ್/Ambulance

Please describe/ವಿವರಿಸಿ:

ಅತ್ಯುತ್ತಮ ಉತ್ತಮ ತೃಪ್ತಿಕರ ಕನಿಷ್ಠ

ಒಬ್ಬಂದಿಯ ಸೇವೆ ತೃಪ್ತಿಕರವಾಗಿದ್ದರೆ ಆ ಒಬ್ಬಂದಿಯ ಹೆಸರು & ಸೇವೆಯನ್ನು ನಮೂದಿಸಿ :

ಒಬ್ಬಂದಿಯ ಸೇವೆ ತೃಪ್ತಿಕರವಾಗಲಿಲ್ಲದಿದ್ದರೆ ಆ ಒಬ್ಬಂದಿಯ ಹೆಸರು & ಸೇವೆಯನ್ನು ನಮೂದಿಸಿ :

ಇನ್ನಿತರ ವಿವರಗಳು/ಸಲಹೆಗಳು (ಇದ್ದರೆ) General Remarks/Suggestions (If any):

ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೆ ನಮ್ಮ ಆಸ್ಪತ್ರೆಯನ್ನು ವಿಚಾರಿಸುತ್ತಿರುವುದರಿಂದ

We you recommend our hospital to your friends and family

Yes/ಹೌದು No/ಇಲ್ಲ

ಅನುಭವಗಳು
Comments

ಎಲ್ಲಾ ಆಸ್ಪತ್ರೆಗೆ ಒಳ್ಳೆಯದು ಇದೆ. ಉತ್ತಮ ಸೇವೆ.

ಅನುಭವ/ಪ್ರತಿಕ್ರಿಯೆಗಳನ್ನು ನೀಡಿದವರು
Feedback Submitted by

Patient/ರೋಗಿ Patient Relative /ರೋಗಿಯ ಸಂಬಂಧಿ

Signature